



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಸೋಮವಾರ, ೧೦, ಜುಲೈ, ೨೦೨೩ (ಆಷಾಢ, ೧೯, ಶಕವರ್ಷ, ೧೯೪೫) BENGALURU, MONDAY, 10, JULY, 2023 (ASHADHA, 19, SHAKAVARSHA, 1945)	ನಂ. ೩೧೭ No. 317
------------------------	---	--------------------

ಕರ್ನಾಟಕ ಸರ್ಕಾರ

ಸಂಖ್ಯೆ: ಎಫ್‌ಡಿ ೦೪ ಪಿಇಎಸ್ ೨೦೨೩

ಕರ್ನಾಟಕ ಸರ್ಕಾರ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿನಾಂಕ:10.07.2023

ಅಧಿಸೂಚನೆ

ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು, ಈ ಮುಂದಿನ ನಿಯಮಗಳ ಕರಡನ್ನು, ಸದರಿ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಿರುವಂತೆ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಏಳು ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳುವಳಿಕೆ ನೀಡಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು - 560 001 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2023 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು 20ನೇ ಜುಲೈ, 2023 ರಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿ-ಡಿ ಯ ತಿದ್ದುಪಡಿ. ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968ರ ಅನುಸೂಚಿ-ಡಿ ನಲ್ಲಿ:-

(i) ಕ್ರಮ ಸಂಖ್ಯೆ-I ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರಮ ಸಂಖ್ಯೆ	ಪದಾರ್ಥದ ಹೆಸರು	ಮದ್ಯ 8.64/9/12 ಬಲ್ಕ್ ಲೀಟರುಗಳನ್ನು ಒಳಗೊಂಡ ಪ್ರತಿಯೊಂದು ಪೆಟ್ಟಿಗೆಗೆ ನಿರ್ದಿಷ್ಟಪಡಿಸಿದ ಘೋಷಿತ ದರ		25° UP ವರೆಗಿನ ಪ್ರತಿಯೊಂದು ಬಿಎಲ್ ಲೀಟರಿನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ	
I	ಬ್ರಾಂಡಿ, ವಿಸ್ಕಿ, ಜಿನ್, ರಮ್ ಮತ್ತು ಅಂಥ ಇತರ ಮದ್ಯಗಳು, ಆದರೆ, ಬಿಯರ್, ವೈನ್, ಸೇಂದಿ ಮತ್ತು ಫೆನ್ನಿಗಳನ್ನು ಒಳಗೊಳ್ಳುವುದಿಲ್ಲ	ಇಂದ	ವರೆಗೆ	(1) ಕರ್ನಾಟಕದಲ್ಲಿ ಉತ್ಪಾದಿಸಿದ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968ರ ಮೇರೆಗೆ ಡಿಸ್ಟಿಬ್ಯೂಟರ್ ಲೈಸೆನ್ಸ್ ದಾರನಿಗೆ ಲೈಸೆನ್ಸ್‌ನ್ನು ನೀಡಿದಾಗ ಆದರೆ, ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೇನಾ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ ಮದ್ಯಗಳನ್ನು ಹೊರತುಪಡಿಸಿ; ಅಥವಾ (2) ಭಾರತದಲ್ಲಿ ಇತರ ರಾಜ್ಯಗಳಲ್ಲಿ ಉತ್ಪಾದಿಸಿದ ಮತ್ತು ಡಿಸ್ಟಿಬ್ಯೂಟರ್ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.	(1) ಕರ್ನಾಟಕದಲ್ಲಿ ಉತ್ಪಾದಿಸಿದ: (i) ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೇನಾ ಪಡೆ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ; ಅಥವಾ (ii) ಕರ್ನಾಟಕದ ಹೊರಗೆ ಆದರೆ, ಮಾರಾಟ ಅಥವಾ ದಾಸ್ತಾನು ವರ್ಗಾವಣೆಯ ಮೂಲಕ ಭಾರತದೊಳಗಿನ ಲೈಸೆನ್ಸ್‌ದಾರರಿಗೆ ರಫ್ತು ಮಾಡುವಾಗ; ಅಥವಾ (2) ಭಾರತದಲ್ಲಿ ಇತರ ರಾಜ್ಯಗಳಲ್ಲಿ ಉತ್ಪಾದಿಸಿದ ಮತ್ತು ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಹೊಂದಿರುವ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.
		ರೂ. ಪೈ.	ರೂ. ಪೈ.	ರೂ. ಪೈ.	ರೂ. ಪೈ.
01		000.00	449.00	215.00	1.00
02		450.00	499.00	294.00	1.25
03		500.00	549.00	386.00	1.45
04		550.00	599.00	497.00	1.75
05		600.00	699.00	668.00	1.95
06		700.00	799.00	816.00	2.25
07		800.00	899.00	870.00	2.35
08		900.00	999.00	938.00	2.50
09		1000.00	1099.00	982.00	2.60
10		1100.00	1199.00	1102.00	2.75

೩

11		1200.00	1299.00	1325.00	2.85
12		1300.00	1399.00	1541.00	3.00
13		1400.00	1799.00	1667.00	3.10
14		1800.00	2199.00	1860.00	3.25
15		2200.00	4924.00	2124.00	3.35
16		4925.00	7650.00	2483.00	3.50
17		7651.00	15000.00	3571.00	3.70
18		15001.00	above	5358.00	3.70

(ii) ಕ್ರಮ ಸಂಖ್ಯೆ-II ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರ. ಸಂ.	ಪದಾರ್ಥದ ಹೆಸರು	ಬಿಯರ್ 7.8/7.92/12 ಬಲ್ಕ್ ಲೀಟರುಗಳನ್ನು ಒಳಗೊಂಡ ಪ್ರತಿಯೊಂದು ಪೆಟ್ಟಿಗೆಗೆ ನಿರ್ದಿಷ್ಟಪಡಿಸಿದ ಘೋಷಿತ ದರ		ಪ್ರತಿಯೊಂದು ಬಿಎಲ್ ಲೀಟರಿನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ	
II	ಬಿಯರ್ (ಬಾಟಲಿಗೆ ತುಂಬಿದ)	ಇಂದ	ವರೆಗೆ	<p>(1) ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968ರ ಮೇರೆಗೆ ಡಿಸ್ಟ್ರಿಬ್ಯೂಟರ್ ಲೈಸೆನ್ಸ್‌ದಾರನಿಗೆ ಲೈಸೆನ್ಸ್ ನ್ನು ನೀಡಿದಾಗ ಆದರೆ, ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೈನಿಕ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ ಬಿಯರ್ ನ್ನು ಹೊರತುಪಡಿಸಿ;</p> <p>ಅಥವಾ</p> <p>(2) ಭಾರತದಲ್ಲಿ ಇತರೆ ರಾಜ್ಯಗಳಲ್ಲಿ ತಯಾರಿಸಿದ ಮತ್ತು ಡಿಸ್ಟ್ರಿಬ್ಯೂಟರ್ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.</p>	<p>(1) ಕರ್ನಾಟಕದಲ್ಲಿ ತಯಾರಿಸಿದ:</p> <p>(i) ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೈನಿಕ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ; ಅಥವಾ</p> <p>(ii) ಕರ್ನಾಟಕದ ಹೊರಗೆ ಆದರೆ, ಮಾರಾಟ ಅಥವಾ ಸರಕಿನ ವರ್ಗಾವಣೆಯ ಮೂಲಕ ಭಾರತದೊಳಗೆ ಲೈಸೆನ್ಸ್‌ದಾರರಿಗೆ ರಫ್ತು ಮಾಡಲು ನೀಡಿದಾಗ;</p> <p>ಅಥವಾ</p> <p>(2) ಭಾರತದ ಇತರೆ ರಾಜ್ಯಗಳಲ್ಲಿ ತಯಾರಿಸಿದ ಮತ್ತು ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಹೊಂದಿರುವ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.</p>
		ರೂ. ಪೈ.	ರೂ. ಪೈ.	ರೂ. ಪೈ.	ರೂ. ಪೈ.
1.		125-00 (330 ಮಿಲಿ ಬಾಟಲ್ ಗಳ ಸಂದರ್ಭದಲ್ಲಿ)	ಮೇಲ್ಪಟ್ಟು	ಘೋಷಿತ ದರ ಶೇ.185 ರಷ್ಟು	2-00
2		140-00	ಮೇಲ್ಪಟ್ಟು	ಘೋಷಿತ ದರ ಶೇ.185 ರಷ್ಟು	2-00

ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)